



(<http://kgidonline.karnataka.gov.in>)

Loan Application – Manuals for Employees

USER MANUAL

Karnataka Government Insurance

Department Government of Karnataka

Prepare by

Centre for Smart Governance

Yeswanthpur, Bengaluru, Karnataka 560022

Karnataka Government Insurance Department Web Page:

a) Open the web browser

b) Enter the URL (<https://kgidonline.karnataka.gov.in/>)

080-22866754 / 080-22866755

ಶ್ರೀ ಬಸವರಾಜ ಬೊಮ್ಮಾಯಿ
ಮಾನ್ಯ ಮುಖ್ಯಮಂತ್ರಿಗಳು
ಕರ್ನಾಟಕ ಸರ್ಕಾರ

ಕರ್ನಾಟಕ ಸರ್ಕಾರ ವಿಮಾ ಇಲಾಖೆ
ಕರ್ನಾಟಕ ಸರ್ಕಾರ

ಮುಖಪುಟ | ಬಳಕೆದಾರರ ಕೈಪಿಡಿ ಮತ್ತು ವಿಡಿಯೋ ತುಣುಕುಗಳು | ಸಹಾಯವಾಣಿ ಕೇಂದ್ರ

GOVERNMENT OF KARNATAKA

Select the KGID login tab

ಐಜೆನಿ ಲಾಗಿನ್ ಕೆಇವಿ ಎಮ್ ಲಾಗಿನ್ ಹೊಸ ವಿಮಾದಾರರ ಲಾಗಿನ್

ಕೆಇವಿ ಎಮ್ ನಂ:

ಮೊಬೈಲ್ ನಂ:


ಕೆಇವಿ ಎಮ್

ವಾಹನ ಎಮ್


ಸಾಮೂಹಿಕ ವಿಮಾ ಯೋಜನೆ

ಕುಟುಂಬ ಕಲ್ಯಾಣ ನಿಧಿ

1. Employee has to enter his/her first KGID number
2. Mobile number will fetch automatically

 ಶ್ರೀ. ಬಸವರಾಜ ಬೊಮ್ಮಾಯಿ
ಮಾನ್ಯ ಮುಖ್ಯಮಂತ್ರಿಗಳು
ಕರ್ನಾಟಕ ಸರ್ಕಾರ

ಕರ್ನಾಟಕ ಸರ್ಕಾರ ವಿಮಾ ಇಲಾಖೆ
ಕರ್ನಾಟಕ ಸರ್ಕಾರ



ಮುಖಪುಟ | ಬಳಕೆದಾರರ ಕೈಪಿಡಿ ಮತ್ತು ವಿಡಿಯೋ ತುಣುಕುಗಳು | ಸಹಾಯವಾಣಿ ಕೇಂದ್ರ | ನಮಗೆ ದಾಖಲು | ದತ್ತಾಂಶ ಪರಿಶೀಲನೆ

ಜೀವ ವಿಮೆ

ವಾಹನ ವಿಮೆ

ಸಾಮೂಹಿಕ ವಿಮಾ ಯೋಜನೆ

ಕುಟುಂಬ ಕಲ್ಯಾಣ ನಿಧಿ

ಏಜೆನ್ಸಿ ಲಾಗಿನ್ ಕೆಜಿಐಡಿ ಲಾಗಿನ್ ಹೊಸ ವಿಮಾದಾರರ ಲಾಗಿನ್

Enter first KGID number

ಕೆಜಿಐಡಿ ಸಂಖ್ಯೆ: 2696369

ಮೊಬೈಲ್ ಸಂಖ್ಯೆ: 96*****43

ಒನ್ ಟೈಮ್ ಪಾಸ್‌ವರ್ಡ್ ರಚಿಸಲು ಇಲ್ಲಿ ಕ್ಲಿಕ್ ಮಾಡಿ **Generate OTP**

ಕರ್ನಾಟಕ ಸರ್ಕಾರ
GOVERNMENT WORK IS GOD'S WORK

3. Enter OTP, and enter captcha
4. Click on Login button

The screenshot displays the Government of Karnataka portal with a login form. On the left, a circular menu highlights various services: 'ಕೆಜಿಎ ವಿವಿ' (KJUE), 'ವಾಣಿಜ್ಯ ವಿವಿ' (Vijaya Viji), 'ಸಾಮಾಜಿಕ ವಿಮಾ ಯೋಜನೆ' (Social Insurance Scheme), and 'ಕುಟುಂಬ ಕಲ್ಯಾಣ ನಿಧಿ' (Family Welfare Fund). The main form includes fields for 'ಕೆಜಿಎಡಿ ಸಂಖ್ಯೆ' (KJUE ID: 2696285), 'ಮೊಬೈಲ್ ಸಂಖ್ಯೆ' (Mobile No: 98*****43), 'ಒನ್ ಟೈಮ್ ಪಾಸ್‌ವರ್ಡ್ ರಚನೆಯ ಇದ್ದಿಲ್ಲದಿದ್ದರೆ' (Generate OTP), 'ಒ.ಟಿ.ಡಿ' (PIN: 1123), and 'ಕ್ಯಾಪ್ಚಾ' (Captcha: FE7GQI). A 'Login' button is present. Annotations include 'Enter OTP' pointing to the OTP field, 'Enter Captcha' pointing to the Captcha input, and 'Click on Login button' pointing to the Login button. The page header features the Government of Karnataka logo and the text 'ಕರ್ನಾಟಕ ಸರ್ಕಾರ ವಿಮಾ ಇಲಾಖೆ ಕರ್ನಾಟಕ ಸರ್ಕಾರ'.

- 5. Welcome page will display
- 6. Click on Loan

Welcome, VIJAY SHEGUNASHI

Sri. Basavaraj Bommai
Honble Chief Minister
Government of Karnataka

VIJAY SHEGUNASHI

Home

- Life Insurance
- Claims and Settlements
- List of policies
- Group Insurance Claims
- Loan**
- Track Proposal Number(Details)
- Raise an Issue

Click on Loan Tab

INSURANCE LIFE MOTOR GROUP FAMILY BENEFIT SCHEME

Show 10 entries Search:

KGID Policy Number	Risk Date	Premium Amount	Sum Assured	Status
2588542	19/07/2017	1290.00	367650.00	Not Verified
2696365	28/06/2014	1020.00	330480.00	Verified
Total Policy : 2		Total Premium Amount : 2310	Total SumAssured : 698130	

Showing 1 to 2 of 2 entries Previous 1 Next

7. Click on Apply Loan

Welcome, VIJAY SHEGUNASHI

Sri. Basavaraj Bommai
Hon'ble Chief Minister
Government of Karnataka

INSURANCE LIFE MOTOR GROUP FAMILY BENEFIT SCHEME

Show 10 entries Search:

KGID Policy Number	Risk Date	Premium Amount	Sum Assured	Status
2588542	19/07/2017	1290.00	367650.00	Not Verified
2696365	28/06/2014	1020.00	330480.00	Verified
Total Policy : 2		Total Premium Amount : 2310	Total SumAssured : 698130	

Showing 1 to 2 of 2 entries Previous 1 Next

8. After Clicking on Apply Loan – Basic Details will fetch automatically
9. Employee can view the basic details

Welcome, VIJAY SHEGUNASHI

Sri. Basavaraj Bommai
Hon'ble Chief Minister
Government of Karnataka

ಕನ್ನಡ VIJAY SHEGUNASHI

INSURANCE

LIFE MOTOR GROUP FAMILY BENEFIT SCHEME

[Loan Application / ಸಾಲದ ಅರ್ಜಿ](#)

1) BASIC DETAILS / ಮೂಲ ಮಾಹಿತಿಗಳು

FIRST POLICY NUMBER / ಪ್ರಥಮ ಪಾಲಿಸಿ ಸಂಖ್ಯೆ	2696365	NAME OF THE INSURED / ವಿಮಾದಾರರ ಹೆಸರು	VIJAY SHEGUNASHI
DATE OF MATURITY / ಅವಧಿಪೂರ್ವಕ ದಿನಾಂಕ	31-Jul-2041	DESIGNATION / ಪದನಾಮ	FIRST DIVISION ASSISTANT
REMAINING MONTHS TILL MATURITY / ಅವಧಿಪೂರ್ವಕ ವರೆಗೆ ಉಳಿದಿರುವ ತಿಂಗಳುಗಳು	227	DATE OF BIRTH / ಜನ್ಮ ದಿನಾಂಕ	31-Jul-1986
PAY SCALE / ವೇತನ ಪ್ರೇಷಿ	27650-52650	MINIMUM MONTHLY PREMIUM TO BE PAID ACCORDING TO PAY SCALE / ವೇತನ ಪ್ರೇಷಿಗನುಸಾರವಾಗಿ ಪಾವತಿಸಬೇಕಿರುವ ವಿಮಾ ಕಂತು	2510.00
PREMIUM BEING PAID / ಪಾವತಿಸುತ್ತಿರುವ ವಿಮಾ ಕಂತು	2310		

10. In salary & KGID deduction , Need to update details

Welcome,
VIJAY SHEGUNASHI

- Home
- Life Insurance
- Claims and Settlements
- List of policies
- Group Insurance Claims
- Loan
 - Apply Loan
 - View Loan Application
- Track Proposal Number(Details)

PAY SCALE / ವೋಷನ್ ಶ್ರೇಣಿ	27650-52650	MINIMUM MONTHLY PREMIUM TO BE PAID ACCORDING TO PAY SCALE / ವೋಷನ್ ಶ್ರೇಣಿಗನುಸಾರವಾಗಿ ಪಾವತಿಸಬೇಕಿರುವ ವಿಮಾ ಕಂಚು	2510.00
PREMIUM BEING PAID / ಪಾವತಿಸುತ್ತಿರುವ ವಿಮಾ ಕಂಚು	2310		

2) SALARY & KGID DEDUCTION / ವೋಷನ್ ಮತ್ತು ವಿಮಾ ಕಟಾವಣಿಗಲು

MONTH-YEAR / ತಿಂಗಳು-ವರ್ಷ

07-2022

Do you want to consider your Spouse salary? / ನಿಮ್ಮ ಸಂಗಾತಿಯ ವೋಷನ್‌ನ್ನು ಪರಿಗಣಿಸಬೇಕೇ?

YES

Click on YES, If spouse government employee

GROSS SALARY OF THE INSURED / ವಿಮಾದಾರರ ಒಟ್ಟು ವೋಷನ್

0.00

INSURED'S TOTAL DEDUCTIONS / ವಿಮಾದಾರರ ಒಟ್ಟು ಕಟಾವಣಿಗಲು

0.00

INSURED'S NET SALARY / ವಿಮಾದಾರರ ನಿವ್ವಳ ವೋಷನ್

0

INSURED'S ELIGIBLE LOAN INSTALMENT AMOUNT / ವಿಮಾದಾರರ ಅರ್ಹ ಸಾಲದ ಕಂತಿನ ಮೊಬಲಗು

0

TOTAL ELIGIBLE INSTALMENT AMOUNT / ಒಟ್ಟು ಅರ್ಹ ಸಾಲದ ಕಂತಿನ ಮೊಬಲಗು

0

11. If spouse is government employee, click on Yes, If no Error message will show as “Spouse is not Government Employee”

Welcome,
VIJAY SHEGUNASHI

- Home
- Life Insurance
- Claims and Settlements
- List of policies
- Group Insurance Claims
- Loan
 - Apply Loan
 - View Loan Application
- Track Proposal Number(Details)

PAY SCALE / ವೇತನ ಶ್ರೇಣಿ
27650-52650

PREMIUM BEING PAID / ಪಾವತಿಸುತ್ತಿರುವ ವಿಮಾ ಕಂತು
2310

MINIMUM MONTHLY PREMIUM TO BE PAID ACCORDING TO PAY SCALE / ವೇತನ ಶ್ರೇಣಿಗನುಸಾರವಾಗಿ ಪಾವತಿಸಬೇಕಿರುವ ವಿಮಾ ಕಂತು
2510.00

2) SALARY & KGID DEDUCTION / ವೇತನ ಮತ್ತು ವಿಮಾ ಕಟಾವಣಿಗಳು

MONTH-YEAR / ತಿಂಗಳು-ವರ್ಷ
07-2022

GROSS SALARY OF THE INSURED / ವಿಮಾದಾರನ ಒಟ್ಟು ವೇತನ
0.00

INSURED'S TOTAL DEDUCTIONS / ವಿಮಾದಾರನ ಒಟ್ಟು ಕಟಾವಣಿಗಳು
0.00

INSURED'S NET SALARY / ವಿಮಾದಾರನ ನಿವ್ವಳ ವೇತನ
0

INSURED'S ELIGIBLE LOAN INSTALMENT AMOUNT / ವಿಮಾದಾರನ ಅರ್ಹ ಸಾಲದ ಕಂತಿನ ಮೊಬಲಗು
0

TOTAL ELIGIBLE INSTALMENT AMOUNT / ಒಟ್ಟು ಅರ್ಹ ಸಾಲದ ಕಂತಿನ ಮೊಬಲಗು
0

Do you want to consider your Spouse salary? / ನಿಮ್ಮ ಸಂಗಾತಿಯ ವೇತನವನ್ನು ಪರಿಗಣಿಸಬೇಕೇ?
 YES

Spouse is not a Government Employee.

12. In Month – Year, select recent salary credited month

Welcome,
VIJAY SHEGUNASHI

- Home
- Life Insurance
- Claims and Settlements
- List of policies
- Group Insurance Claims
- Loan
- Apply Loan
- View Loan Application
- Track Proposal Number(Details)

MONTH-YEAR / ತಿಂಗಳು-ವರ್ಷ

07-2022
07-2022
06-2022
05-2022
0.00

INSURED'S TOTAL DEDUCTIONS / ವಿಮಾದಾರನ ಒಟ್ಟು ಕಟಾವಣೆಗಳು
0.00

INSURED'S NET SALARY / ವಿಮಾದಾರನ ನಿವ್ವಳ ವೇತನ
0

INSURED'S ELIGIBLE LOAN INSTALMENT AMOUNT / ವಿಮಾದಾರನ ಅರ್ಹ ಸಾಲದ ಕಂತಿನ ಮೊಬಲಗು
0

TOTAL ELIGIBLE INSTALMENT AMOUNT / ಒಟ್ಟು ಅರ್ಹ ಸಾಲದ ಕಂತಿನ ಮೊಬಲಗು
0

3) LOAN REPAYMENT SELECTION / ಸಾಲದ ಮರುಪಾವತಿಯ ಆಯ್ಕೆ

SELECT NUMBER OF LOAN REPAYMENT INSTALMENTS / ಸಾಲದ ಕಂತುಗಳ ಸಂಖ್ಯೆಯನ್ನು ಆಯ್ಕೆಮಾಡಿ
Select No. of Principal Instalments

SELECT NUMBER OF INTEREST REPAYMENT INSTALMENTS / ಸಾಲದ ಬಡ್ಡಿಯ ಕಂತುಗಳ ಸಂಖ್ಯೆಯನ್ನು ಆಯ್ಕೆಮಾಡಿ
Select No. of Intrest Instalments

Do you want to consider your Spouse salary? / ನಿಮ್ಮ ಸಂಗಾತಿಯ ವೇತನವನ್ನು ಪರಿಗಣಿಸಬೇಕೇ?
 YES

Select recent salary credited month

- 13. Employee has to enter the details – Gross salary, Insured total deduction
- 14. Automatically Eligible Loan Installment Amount will calculate
(Note : System automatically calculate Loan Installment amount and Eligible Loan Amount)

Welcome,
VIJAY SHEGUNASHI

- Home
- Life Insurance
- Claims and Settlements
- List of policies
- Group Insurance Claims
- Loan
 - Apply Loan
 - View Loan Application
 - Track Proposal Number(Details)

PREMIUM BEING PAID / ಪಾವತಿಸುತ್ತಿರುವ ವಿಮಾ ಕಂತು
2310

2) SALARY & KGID DEDUCTION / ವೇತನ ಮತ್ತು ವಿಮಾ ಕಟಾವಣೆಗಳು

MONTH-YEAR / ತಿಂಗಳು-ವರ್ಷ
06-2022

Do you want to consider your Spouse salary? / ನಿಮ್ಮ ಸಂಗಾತಿಯ ವೇತನವನ್ನು ಪರಿಗಣಿಸಬೇಕೇ?
 YES

Enter Gross salary amount & Net Salary

GROSS SALARY OF THE INSURED /
250000

INSURED'S TOTAL DEDUCTIONS / ವಿಮಾದಾರನ ಒಟ್ಟು ಕಟಾವಣೆಗಳು
2000

INSURED'S NET SALARY / ವಿಮಾದಾರನ ನಿವ್ವಳ ವೇತನ
248000

Loan amount will automatically calculate

INSURED'S ELIGIBLE LOAN INSTALMENT AMOUNT / ವಿಮಾದಾರನ ಅರ್ಹ ಸಾಲದ ಕಂತಿನ ಮೊಬಲಗು
123000

TOTAL ELIGIBLE INSTALMENT AMOUNT / ಒಟ್ಟು ಅರ್ಹ ಸಾಲದ ಕಂತಿನ ಮೊಬಲಗು
123000

3) LOAN REPAYMENT SELECTION / ಸಾಲದ ಮರುಪಾವತಿಯ ಆಯ್ಕೆ

SELECT NUMBER OF LOAN REPAYMENT INSTALMENTS / ಸಾಲದ ಕಂತುಗಳ ಸಂಖ್ಯೆಯನ್ನು ಆಯ್ಕೆಮಾಡಿ
Select No. of Principal Instalments

SELECT NUMBER OF INTEREST REPAYMENT INSTALMENTS / ಸಾಲದ ಬಡ್ಡಿಯ ಕಂತುಗಳ ಸಂಖ್ಯೆಯನ್ನು ಆಯ್ಕೆಮಾಡಿ
Select No. of Intrest Instalments

15. Employee has to mention Loan Repayment details

Welcome,
VIJAY SHEGUNASHI

- Home
- Life Insurance
- Claims and Settlements
- List of policies
- Group Insurance Claims
- Loan
- Apply Loan
- View Loan Application
- Track Proposal Number(Details)

248000

INSURED'S ELIGIBLE LOAN INSTALMENT AMOUNT / ವಿಮಾದಾರನ ಅರ್ಹ ಸಾಲದ ಕಂತಿನ ಮೊಬಲಗು

123000

TOTAL ELIGIBLE INSTALMENT AMOUNT / ಒಟ್ಟು ಅರ್ಹ ಸಾಲದ ಕಂತಿನ ಮೊಬಲಗು

123000

3) LOAN REPAYMENT SELECTION / ಸಾಲದ ಮರುಪಾವತಿಯ ಆಯ್ಕೆ

SELECT NUMBER OF LOAN REPAYMENT INSTALMENTS / ಸಾಲದ ಕಂತುಗಳ ಸಂಖ್ಯೆಯನ್ನು ಆಯ್ಕೆಮಾಡಿ

SELECT NUMBER OF INTEREST REPAYMENT INSTALMENTS / ಸಾಲದ ಬಡ್ಡಿಯ ಕಂತುಗಳ ಸಂಖ್ಯೆಯನ್ನು ಆಯ್ಕೆಮಾಡಿ

Select No. of Principal Instalments

Select No. of Interest Instalments

4) ELIGIBLE LOAN DETAILS / ಸಾಲದ ಅರ್ಹತೆಯ ವಿವರಗಳು

Show 10 entries

	POLICY NO.	DATE OF LAST LOAN	LOAN NUMBER	LOAN SANCTIONED AMT.	LOAN BALANCE DUE	LOAN INTEREST DUE	ELIGIBLE LOAN AMT.	REQUIRED LOAN AMT.	MONTHLY PRINCIPLE INST. AMT.	MONTHLY INTEREST INST. AMT.	ASSIGNMENT FORM
<input type="checkbox"/>	2588542			0.00	0.00	0.00	42134.00				
<input type="checkbox"/>	2696365	06-Aug-2021	L02_2696365_08_2021	90000.00	72000.00	8379.08	81903.00	Previous loan taken should complete atleast 2 years.			

Employee select the principal and Interest Instalment

16. Employee has to select in dropdown their – Number of Principal as their requirements

Welcome,
VIJAY SHEGUNASHI

- Home
- Life Insurance
- Claims and Settlements
- List of policies
- Group Insurance Claims
- Loan
 - Apply Loan
 - View Loan Application
- Track Proposal Number(Details)

3) LOAN REPAYMENT SELECTION / ಸಾಲದ ಮರುಪಾವತಿಯ ಆಯ್ಕೆ

SELECT NUMBER OF LOAN REPAYMENT INSTALMENTS / ಸಾಲದ ಕಂತುಗಳ ಸಂಖ್ಯೆಯನ್ನು ಆಯ್ಕೆಮಾಡಿ

SELECT NUMBER OF INTEREST REPAYMENT INSTALMENTS / ಸಾಲದ ಬಡ್ಡಿಯ ಕಂತುಗಳ ಸಂಖ್ಯೆಯನ್ನು ಆಯ್ಕೆಮಾಡಿ

4) ELIGIBLE LOAN DETAILS / ಸಾಲದ ಅರ್ಹತೆಯ ವಿವರಗಳು

Show entries

	POLICY NO.	DATE OF LAST LOAN	LOAN NUMBER	LOAN SANCTIONED AMT.	LOAN BALANCE DUE	LOAN INTERES DUE					
<input type="checkbox"/>	2588542			0.00	0.00	0.00					
<input type="checkbox"/>	2696365	06-Aug-2021	L02_2696365_08_2021	90000.00	72000.00	8379.08	81903.00	Previous loan taken should complete atleast 2 years.			
TOTAL							0	0			

Showing 1 to 2 of 2 entries

Previous 1 Next

5) DEDUCTION AND LOAN DISBURSEMENT AMOUNT / ಕಡಿತವೆಣೆಗಳು ಮತ್ತು

In drop down, employee can select Principal instalment

Select No. of Principal Instalments

Select No. of Principal Instalments

10

12

14

16

18

20

22

24

26

28

30

32


34

36

38

40

17. Employee has to select in dropdown their – Number of Interest Instalments as their requirements



- Home
- Life Insurance
- Claims and Settlements
- List of policies
- Group Insurance Claims
- Loan
 - Apply Loan
 - View Loan Application
 - Track Proposal Number(Details)

INSURED'S ELIGIBLE LOAN INSTALMENT AMOUNT / ವಿಮಾದಾರನ ಅರ್ಹ ಸಾಲದ ಕಂತಿನ ಮೊಬಲಗು
0

TOTAL ELIGIBLE INSTALMENT AMOUNT / ಒಟ್ಟು ಅರ್ಹ ಸಾಲದ ಕಂತಿನ ಮೊಬಲಗು
0

3) LOAN REPAYMENT SELECTION / ಸಾಲದ ಮರುಪಾವತಿಯ ಆಯ್ಕೆ

SELECT NUMBER OF LOAN REPAYMENT INSTALMENTS / ಸಾಲದ ಕಂತುಗಳ ಸಂಖ್ಯೆಯನ್ನು ಆಯ್ಕೆಮಾಡಿ

SELECT NUMBER OF INTEREST REPAYMENT INSTALMENTS / ಸಾಲದ ಬಡ್ಡಿಯ ಕಂತುಗಳ ಸಂಖ್ಯೆಯನ್ನು ಆಯ್ಕೆಮಾಡಿ

4) ELIGIBLE LOAN DETAILS / ಸಾಲದ ಅರ್ಹತೆಯ ವಿವರಗಳು

Show 10 entries

	POLICY NO.	DATE OF LAST LOAN	LOAN NUMBER	LOAN SANCTIONED AMT.	LOAN BALANCE DUE	LOAN INTEREST DUE	AMT.	AMT.	INST. AMT.	INST. AMT.	FORM
<input checked="" type="checkbox"/>	2588542			0.00	0.00	0.00	42134.00				Generate
<input type="checkbox"/>	2696365	06-Aug-2021	L02_2696365_08_2021	90000.00	72000.00	8379.08	81903.00	Previous loan taken should complete atleast 2 years.			
TOTAL									0	0	0


Showing 1 to 2 of 2 entries

Previous 1 Next

In drop down, employee can select Interest Instalment

Select No. of Principal Instalments
 Select No. of Intrest Instalments
 Select No. of Intrest Instalments
 0
 1
 2
 3
 4
 5
 6
 7
 8

18. In Eligible Loan Details, Employee will be able to view the policy which is eligible to take loan
19. If Previous Loan is taken by the employee, It should complete at least 2 years
20. Click on Policy to apply for loan – Eligible Amount will be able to view by the employee
21. Required amount will be shown in the details , Employee has to Enter Required Loan amount(should not exceed Eligible Loan Amount)
22. Click on Generate to view Assignment form



Welcome,
VIJAY SHEGUNASHI

- Home
- Life Insurance
- Claims and Settlements
- List of policies
- Group Insurance Claims
- Loan
 - Apply Loan
 - View Loan Application
- Track Proposal Number(Details)

4) ELIGIBLE LOAN DETAILS / ಸಾಲದ ಅರ್ಹತೆಯ ವಿವರಗಳು

Show entries Search:

	POLICY NO.	DATE OF LAST LOAN	LOAN NUMBER	LOAN SANCTIONED AMT.	LOAN BALANCE DUE	LOAN INTEREST DUE	ELIGIBLE LOAN AMT.	REQUIRED LOAN AMT.	MONTHLY PRINCIPLE INST. AMT.	MONTHLY INTEREST INST. AMT.	ASSIGNMENT FORM
<input checked="" type="checkbox"/>	2588542			0.00	0.00	0.00	42134.00	<input type="text"/>			Generate
<input type="checkbox"/>	2696365	06-Aug-2021	L02_2696365_08_2021	90000.00	72000.00	8379.08	81903.00	Previous loan taken should complete atleast 2 years.			
TOTAL								0	0	0	

Showing 1 to 2 of 2 entries Previous 1 Next

5) DEDUCTION AND LOAN DISBURSEMENT AMOUNT / ಕಟಾವಣಿಗಳು ಮತ್ತು ವಿತರಿಸಲಾಗುವ ಸಾಲದ ಮೊತ್ತ

PRESENT LOAN INSTALMENT AMOUNT THAT IS BEING RECOVERED AGAINST THE POLICY ON WHICH THE INSURED IS APPLYING FOR LOAN / ಪ್ರಸ್ತುತ ಸಾಲಕ್ಕೆ ಅರ್ಜಿ ಸಲ್ಲಿಸುತ್ತಿರುವ ಪಾಲಿಸಿಯ ಮೇಲೆ ವಸೂಲಿ ಮಾಡುತ್ತಿರುವ ಸಾಲದ ಕಂತಿನ ಮೊಬಲಗು

0

GROSS AMOUNT / ಒಟ್ಟು ಮೊಬಲಗು BRANCH ADJUSTMENT / ಶಾಖಾ ಹೊಂದಾಣಿಕೆಗಳು NET AMOUNT / ನಿವ್ವಳ ಮೊತ್ತ

0 2133 -2133 [Details](#)

6) BANK DETAILS / ಬ್ಯಾಂಕ್ ವಿವರಗಳು

Click on Policy number, which is eligible

Click on Generate button to generate Assignment form

23. Enter the Required Loan amount – Which should not exceed the Eligible Loan amount

24. Click on Assignment form link, to view Form - B

The screenshot shows a web application interface for loan management. On the left is a dark sidebar with a logo and user name 'VIJAY SHEGUNASHI'. The main content area is divided into two sections:

- 3) LOAN REPAYMENT SELECTION / ಸಾಲದ ಮರುಪಾವತಿಯ ಆಯ್ಕೆ**: This section contains two dropdown menus: 'Select No. of Principal Instalments' and 'Select No. of Intrest Instalments'.
- 4) ELIGIBLE LOAN DETAILS / ಸಾಲದ ಅರ್ಹತೆಯ ವಿವರಗಳು**: This section features a table with columns for Policy No., Date of Last Loan, Loan Number, Loan Sanctioned Amt., Loan Balance Due, Loan Interest Due, Eligible Loan Amt., Required Loan Amt., Monthly Principle Inst. Amt., Monthly Interest Inst. Amt., and Assignment Form. Two rows are visible: one selected (checked) with a required loan amount of 40000, and another with a note: 'Previous loan taken should complete atleast 2 years.' A 'TOTAL' row shows zeros for the last three columns. A search bar is located at the top right of the table area.

Annotations in blue boxes provide instructions: 'Enter required amount, which should not exceed Eligible amount' points to the 'REQUIRED LOAN AMT.' input field, and 'Click on link to view assignment form' points to the 'ASSIGNMENT FORM' link in the first row of the table.

	POLICY NO.	DATE OF LAST LOAN	LOAN NUMBER	LOAN SANCTIONED AMT.	LOAN BALANCE DUE	LOAN INTEREST DUE	ELIGIBLE LOAN AMT.	REQUIRED LOAN AMT.	MONTHLY PRINCIPLE INST. AMT.	MONTHLY INTEREST INST. AMT.	ASSIGNMENT FORM
<input checked="" type="checkbox"/>	2588542			0.00	0.00	0.00	42134.00	40000			2588542_637953840003128105.pdf
<input type="checkbox"/>	2696365	06-Aug-2021	L02_2696365_08_2021	90000.00	72000.00	8379.08	81903.00	Previous loan taken should complete atleast 2 years.			
TOTAL								0	0	0	

25. Employee can take PDF print of Form – B(Assignment Form)

Note: Employee does not have to surrender KGID bond to department, instead of that Assignment Form is Mandatory to submit

FORM –B

(See Rule 42)

(To be executed on a stamp paper of appropriate value if not executed on the back of the Policy)

I **VIJAY SHEGUNASHI** Son/Daughter of **SHIVAPPA** aged 36 years in consideration of the loan I have taken in the Karnataka Government Insurance Department Under Order No Date 06-Aug-2022 Do hereby assign and transfer as beneficial owner, all my right, title and interest in the Policy No 2588542 Bearing date 19-Jul-2017 Granted by the Director, Karnataka Government Insurance Department on my life for a sum of Rs 367650.00 and all moneys assured by or to become payable by or under the same to the Governor of Karnataka(hereinafter called the Karanataka Government Insurance Department) and declare that the receipt or receipts or book adjustments by the Karnataka Government Insurance Department for any sum or sums of money to be received or adjusted by it under or on account of the said policy shall discharge the Insurance Department from all responsibilities in respect of the application of such money as effectively and to all intents and purposes as if such receipt or receipts or adjustments were assigned or effected by myself, my heirs, executors administrators and assigns.

I do hereby convenants that I shall not do or knowingly suffer anything to be done whereby the said policy may be rendered void or voidable or the said Government Insurance Department may be prevented from receiving or adjusting the policy money or any part thereof:

Provided always that, I the said Sri/Smt My heirs, executors, administrator, and assigns reserve the right of repaying in full at any time the loans outstanding against mu account in the book of the Karnataka Government Insurance Department together with accrued interest either in cash or adjustment from the Policy moneys payable and thereafter get the policy reassigned in favour of my heirs, executors administrators and assigns.

Date: 06-Aug-2022 05:25 PM

Place:

Signature

26. In Deduction and Loan Disbursement Amount details, Employee can view the details in detail – Branch adjustment and Net Amount

27. Click on Details to view the employee Loan details

Showing 1 to 2 of 2 entries Previous 1 Next

5) DEDUCTION AND LOAN DISBURSEMENT AMOUNT / ಕಟಾವುಗಳು ಮತ್ತು ವಿತರಿಸಲಾಗುವ ಸಾಲದ ಮೊತ್ತ

PRESENT LOAN INSTALMENT AMOUNT THAT IS BEING RECOVERED AGAINST THE POLICY ON WHICH THE INSURED IS APPLYING FOR LOAN / ಪ್ರಸ್ತುತ ಸಾಲಕ್ಕೆ ಅರ್ಜಿ ಸಲ್ಲಿಸುತ್ತಿರುವ ಪಾಲಿಸಿಯ ಮೇಲೆ ವಸೂಲಿ ಮಾಡುತ್ತಿರುವ ಸಾಲದ ಕಂತಿನ ಮೊಬಲಗು

0		
GROSS AMOUNT / ಒಟ್ಟು ಮೊಬಲಗು	BRANCH ADJUSTMENT / ಶಾಖಾ ಹೊಂದಾಣಿಕೆಗಳು	NET AMOUNT / ನಿವ್ವಳ ಮೊತ್ತ
0	2133	-2133

[Click on details](#)

6) BANK DETAILS / ಬ್ಯಾಂಕ್ ವಿವರಗಳು

K-2 RECIPIENT ID / ಕೆ-2 ರಿಸಿಪಿಯೆಂಟ್ ಐಡಿ

BANK IFSC CODE / ಬ್ಯಾಂಕಿನ ಐಎಫ್ಸಿಕೋಡ್

BANK A/C NO / ಬ್ಯಾಂಕ್ ಖಾತೆ ಸಂಖ್ಯೆ

BANK NAME / ಬ್ಯಾಂಕಿನ ಹೆಸರು

**Bank details should be as per the Receptient master available in K-II./ ಬ್ಯಾಂಕಿನ ವಿವರಗಳು ಐಜಾನ್-2 ನ ರಿಸಿಪಿಯೆಂಟ್ ಮಾಸ್ಟರ್‌ನಲ್ಲಿ ಲಭ್ಯವಿರುವಂತೆ ಇರಬೇಕು.

28. Employee can view all the details.

Details will be shown in details

BRANCH ADJUSTMENTS / ಶಾಖಾ ಹೊಂದಾಣಿಕೆಗಳು

Show 10 entries

POLICY_NO	PREMIUM_NEED_TO_BE_PAID	PREMIUM_PAID	PREMIUM_INTEREST_NEED_TO_BE_PAID	PREMIUM_INTEREST_PAID
2696365	100980	63206	22014	0
2588542	79980	77880	33	0
TOTAL	180960.00	141086	22047	0

Close

5) DEDUCTION AND ವಿತರಿಸಲಾಗುವ ಸಾಲ

6) BANK DETAILS / ಬ್ಯಾಂಕಿನ ವಿವರಗಳು

7) PURPOSE OF LOAN / ಸಾಲದ ಉದ್ದೇಶ

PURPOSE / ಉದ್ದೇಶ

Select Loan Purpose

ARE YOU TAKING LOAN FOR SELF? / ನೀವು ನಿಮ್ಮ ಸ್ವಂತಕ್ಕೆ ಸಾಲ ಪಡೆಯುತ್ತಿರುವುದೇ?

Yes / ಹೌದು No / ಇಲ್ಲ

29. Employee can view all the details

BRANCH ADJUSTMENTS / ಶಾಖಾ ಹೊಂದಾಣಿಕೆಗಳು

PREMIUM_INTEREST_PAID	PREMIUM_BALANCE_DUE	PREMIUM_INTEREST_DUE	LOAN_SACTIONED	TOTAL_LOAN_PAID	LOAN_IN
0	37774	22014	90000	18000	8379
0	2100	33	0	0	0
0	39874	22047	90000	18000	8379

Close


5) DEDUCTION AND ವಿತರಿಸಲಾಗುವ ಸಾಲ

6) BANK DETAILS / ಬ್ಯಾಂಕಿನ ವಿವರಗಳು

7) PURPOSE OF LOAN / ಸಾಲದ ಉದ್ದೇಶ

ARE YOU TAKING LOAN FOR SELF? / ನೀವು ನಿಮ್ಮ ಸ್ವಂತಕ್ಕೆ ಸಾಲ ಪಡೆಯುತ್ತಿರುವುದೇ?

Yes / ಹೌದು No / ಇಲ್ಲ



Welcome,
VIJAY SHEGUNASHI

- Home
- Life Insurance
- Claims and Settlements
- List of policies
- Group Insurance Claims
- Loan
- Apply Loan
- View Loan Application
- Track Proposal Number(Details)

2696365

TOTAL						
LOAN_SACTIONED	TOTAL_LOAN_PAID	LOAN_INTEREST_NEED_TO_BE_PAID	LOAN_INTEREST_PAID	LOAN_PRINCIPLE_DUE	LOAN	
90000	18000	8379	0	72000	8379	
0	0	0	0	0	0	
90000	18000	8379	0	72000	8379	

Showing 1 to 2 of 2

5) DEDUCTION AND ವಿತರಿಸಲಾಗುವ ಸಾಲ

PRESENT LOAN INST 0

GROSS AMOUNT / 0

6) BANK DETAILS /

K-2 RECIPIENT ID / ಕೆ-2 ಪಡೆದವರ ಹೆಸರು

BANK A/C NO / ಬ್ಯಾಂಕ್ ಖಾತೆ ಸಂಖ್ಯೆ

BANK NAME / ಬ್ಯಾಂಕಿನ ಹೆಸರು

**Bank details should be as per the Recipient master available in K-II./ ಬ್ಯಾಂಕಿನ ವಿವರಗಳು ಖಜಾನೆ-2 ನ ರಿಸಿಪಿಯಂಟ್ ಮಾಸ್ಟರ್‌ನಲ್ಲಿ ಲಭ್ಯವಿರುವಂತೆ ಇರಬೇಕು.

7) PURPOSE OF LOAN / ಸಾಲದ ಉದ್ದೇಶ

PURPOSE / ಉದ್ದೇಶ

Select Loan Purpose

ARE YOU TAKING LOAN FOR SELF? / ನೀವು ನಿಮ್ಮ ಸ್ವಂತಕ್ಕೆ ಸಾಲ ಪಡೆಯುತ್ತಿರುವೀರಾ?

Yes / ಹೌದು No / ಇಲ್ಲ

BRANCH ADJUSTMENTS / ಶಾಖಾ ಹೊಂದಾಣಿಕೆಗಳು ✕

LOAN_SACTIONED	TOTAL_LOAN_PAID	LOAN_INTEREST_NEED_TO_BE_PAID	LOAN_INTEREST_PAID	LOAN_PRINCIPLE_DUE	LOAN
90000	18000	8379	0	72000	8379
0	0	0	0	0	0
90000	18000	8379	0	72000	8379

Close

30. Clearly Employee can view all the Branch Details

31. After viewing details, Click on close button

BRANCH ADJUSTMENTS / ಶಾಖಾ ಹೊಂದಾಣಿಕೆಗಳು

UNPAID	TOTAL_LOAN_PAID	LOAN_INTEREST_NEED_TO_BE_PAID	LOAN_INTEREST_PAID	LOAN_PRINCIPLE_DUE	LOAN_INTEREST_DUE
18000	8379	0	72000	8379	
0	0	0	0	0	0
18000	8379	0	72000	8379	

Close

After Viewing Branch Adjustment details, click on Close button

32. Employee has to enter Bank details correctly, Where Loan amount will credit to Employee Bank Account

33. In K2 – Recipient ID, **Employee has to enter ID which is given in KHAJANE**

Welcome,
VIJAY SHEGUNASHI

Home

Life Insurance

Claims and Settlements

List of policies

Group Insurance Claims

Loan

Apply Loan

View Loan Application

Track Proposal Number(Details)

0

GROSS AMOUNT / ಒಟ್ಟು ಮೊಬಲಗು

BRANCH ADJUSTMENT / ತಾಖಾ ಹೊಂದಾಣಿಕೆಗಳು

NET AMOUNT / ನಿವ್ವಳ ಮೊತ್ತ

0

2133

Details

-2133

6) BANK DETAILS / ಬ್ಯಾಂಕ್ ವಿವರಗಳು

K-2 RECIPIENT ID / ಕೆ-2 ರಿಸಿಪಿಯಂಟ್ ಐಡಿ

2778977977

Enter K-2 Recipient ID

BANK IFSC CODE / ಬ್ಯಾಂಕಿನ ಐಎಫ್‌ಎಸ್‌ಸಿ ಕೋಡ್

SBI

BANK A/C NO / ಬ್ಯಾಂಕ್ ಖಾತೆ ಸಂಖ್ಯೆ

6258111122000000

Enter Bank details

BANK NAME / ಬ್ಯಾಂಕಿನ ಹೆಸರು

SBI

**Bank details should be as per the Recipient master available in K-II./ ಬ್ಯಾಂಕಿನ ವಿವರಗಳು ಖಜಾನೆ-2 ನ ರಿಸಿಪಿಯಂಟ್ ಮಾಸ್ಟರ್‌ನಲ್ಲಿ ಲಭ್ಯವಿರುವಂತೆ ಇರಬೇಕು.

7) PURPOSE OF LOAN / ಸಾಲದ ಉದ್ದೇಶ

PURPOSE / ಉದ್ದೇಶ

Select Loan Purpose

ARE YOU TAKING LOAN FOR SELF? / ನೀವು ನಿಮ್ಮ ಸ್ವಂತಕ್ಕೆ ಸಾಲ ಹಡೆಯುತ್ತಿರುವುದೇ?

Yes / ಹೌದು No / ಇಲ್ಲ

DECLARATION / ಘೋಷಣೆ

1. ಸಾಲದ ಬಾಕಿಯಲ್ಲಿ ಈ ನಂತರ ನಿಯಮಾನುಸಾರ ವ್ಯತ್ಯಾಸ ಕಂಡುಬಂದಲ್ಲಿ, ನಾನು ಸ್ವತಃ ಪಾವತಿಸಲು/ನನ್ನ ವೇತನದಿಂದ ಕಟಾವಣೆ ಮಾಡಲು/ಕೆ.ಜಿ.ಐ.ಡಿ ಅಂತಿಮ ಪಾವತಿ ಮೊತ್ತದಲ್ಲಿ ಕಟಾವಣೆ ಮಾಡಲು ಒಪ್ಪಿರುತ್ತೇನೆ.
2. ಸಾಲದ ಹಣದ ಸ್ವೀಕೃತಿ ಸಂಬಂಧ ನಾನು ಪ್ರಸ್ತುತ ನೀಡುತ್ತಿರುವ ನನ್ನ ಬ್ಯಾಂಕ್ ಖಾತೆ ವಿವರಗಳು ಸರಿಯಾಗಿರುತ್ತವೆ ಎಂದು ದೃಢೀಕರಿಸುತ್ತೇನೆ.
3. ನಾನು ನೀಡಿರುವ ಬ್ಯಾಂಕ್ ವಿವರದ ಮಾಹಿತಿಯು ತಪ್ಪಾದ ಪ್ರಯುಕ್ತ ಹಣದ ತಪ್ಪು ವರ್ಗಾವಣೆಯಾದಲ್ಲಿ, ನಾನು ವ್ಯಯಕ್ತವಾಗಿ ಜವಾಬ್ದಾರಿಸಾಗಿರುತ್ತೇನೆ.
4. ಮೇಲೆ ತಿಳಿಸಿರುವ ಎಲ್ಲಾ ಮಾಹಿತಿಗಳು ಸತ್ಯವಾಗಿರುತ್ತವೆ.

E-Sign and Submit

34. Employee can select Loan Purpose (Self or For Relations)

The screenshot shows a web application interface for a loan application. On the left is a dark sidebar with a logo and user name 'Welcome, VIJAY SHEGUNASHI'. The main content area is divided into sections. At the top, there are input fields for 'GROSS AMOUNT / ಒಟ್ಟು ಮೊಬಲಗು' (0), 'BRANCH ADJUSTMENT / ತಾಜಾ ಹೊಂದಾಣಿಕೆಗಳು' (2133), and 'NET AMOUNT / ನಿಮ್ಮಳ ಮೊತ್ತ' (-2133). Below this is section '6) BANK DETAILS / ಬ್ಯಾಂಕ್ ವಿವರಗಳು' with fields for 'K-2 RECIPIENT ID / ಕೆ-2 ರಿಸಿಪಿಯಂಟ್ ಐಡಿ' (2778977977), 'BANK A/C NO / ಬ್ಯಾಂಕ್ ಖಾತೆ ಸಂಖ್ಯೆ' (625811122000000), 'BANK IFSC CODE / ಬ್ಯಾಂಕಿನ ಐಎಫ್‌ಸಿ ಕೋಡ್' (SBI), and 'BANK NAME / ಬ್ಯಾಂಕಿನ ಹೆಸರು' (SBI). A note states: '**Bank details should be as per the Recipient master available in K-II./ ಬ್ಯಾಂಕಿನ ವಿವರಗಳು ಐಜಾನ್-2 ನ ರಿಸಿಪಿಯಂಟ್ ಮಾಸ್ಟರ್‌ನಲ್ಲಿ ಲಭ್ಯವಿರುವಂತೆ ಇರಬೇಕು.' Section '7) PURPOSE OF LOAN / ಸಾಲದ ಉದ್ದೇಶ' has a dropdown menu for 'PURPOSE / ಉದ್ದೇಶ' with options: 'Select Loan Purpose', 'Medical', 'Education', and 'Insurance'. A blue box with an arrow points to the dropdown, containing the text 'Employee can select in dropdown for Loan Purpose'. To the right of the dropdown is a question: 'ARE YOU TAKING LOAN FOR SELF? / ನೀವು ನಿಮ್ಮ ಸ್ವಂತಕ್ಕೆ ಸಾಲ ಪಡೆಯುತ್ತಿರುವೀರಿ?' with radio buttons for 'Yes / ಹೌದು' (selected) and 'No / ಇಲ್ಲ'. A blue box with an arrow points to the 'Yes' radio button, containing the text 'For self-loan click Yes'. Below the question are four numbered instructions in Kannada, each followed by a checkbox. At the bottom right of the form is a blue button labeled 'E-Sign and Submit'.

35. Purpose of Loan is taking for relation click on "No"

36. In dropdown can select family members

The screenshot shows a loan application form with a dark sidebar on the left. The sidebar contains a logo, the user's name 'Welcome, VIJAY SHEGUNASHI', and a menu with items: Home, Life Insurance, Claims and Settlements, List of policies, Group Insurance Claims, Loan, Apply Loan, View Loan Application, and Track Proposal Number(Details). The main form area is divided into sections. The top section shows financial details: GROSS AMOUNT (0), BRANCH ADJUSTMENT (2133), and NET AMOUNT (-2133). Below this is section '6) BANK DETAILS / ಬ್ಯಾಂಕ್ ವಿವರಗಳು' with fields for K-2 RECIPIENT ID (2778977977), BANK IFSC CODE (SBI), BANK A/C NO (625811122000000), and BANK NAME (SBI). Section '7) PURPOSE OF LOAN / ಸಾಲದ ಉದ್ದೇಶ' includes a dropdown for 'PURPOSE / ಉದ್ದೇಶ' (Set to 'Select Loan Purpose') and a question 'ARE YOU TAKING LOAN FOR SELF?' with 'No' selected. Below this is a 'FAMILY MEMBER / ಕುಟುಂಬ ಸದಸ್ಯ' section with a dropdown menu (Set to 'Select Family Member') and fields for 'Name / ಹೆಸರು' and 'Age / ವಯಸ್ಸು'. A blue callout box with an arrow points to the dropdown menu, containing the text 'Select family members in drondown'. At the bottom right of the form is a blue button labeled 'E-Sign and Submit'.

37. Employee should read the declarations and click the check – box

38. After that Employee clicks on E-Sign and Submit

The screenshot displays a web application interface for an employee. On the left is a dark sidebar with a logo and the name 'VIJAY SHEGUNASHI'. The main content area is divided into several sections:

- Summary Section:** Shows 'GROSS AMOUNT / ಒಟ್ಟು ಮೊಬಲಗು' as 0, 'BRANCH ADJUSTMENT / ಶಾಖಾ ಹೊಂದಾಣಿಕೆಗಳು' as 2133, and 'NET AMOUNT / ನಿವ್ವಳ ಮೊತ್ತ' as -2133. A 'Details' button is next to the net amount.
- 6) BANK DETAILS / ಬ್ಯಾಂಕ್ ವಿವರಗಳು:** Includes fields for 'K-2 RECIPIENT ID / ಕೆ-2 ರಿಸಿಪಿಯೆಂಟ್ ಐಡಿ' (2778977977), 'BANK A/C NO / ಬ್ಯಾಂಕ್ ಖಾತೆ ಸಂಖ್ಯೆ' (625811122000000), 'BANK IFSC CODE / ಬ್ಯಾಂಕಿನ ಐಎಫ್‌ಎಸ್‌ಸಿ ಕೋಡ್' (SBI), and 'BANK NAME / ಬ್ಯಾಂಕಿನ ಹೆಸರು' (SBI). A note states: '**Bank details should be as per the Recipient master available in K-II./ ಬ್ಯಾಂಕಿನ ವಿವರಗಳು ಐಜಾನ್-2 ನ ರಿಸಿಪಿಯೆಂಟ್ ಮಾಸ್ಟರ್‌ನಲ್ಲಿ ಲಭ್ಯವಿರುವಂತೆ ಇರಬೇಕು.
- 7) PURPOSE OF LOAN / ಸಾಲದ ಉದ್ದೇಶ:** 'PURPOSE / ಉದ್ದೇಶ' is set to 'Medical'. A question 'ARE YOU TAKING LOAN FOR SELF? / ನೀವು ನಿಮ್ಮ ಸ್ವಂತಕ್ಕೆ ಸಾಲ ಪಡೆಯುತ್ತಿರುವೀರಾ?' has 'Yes / ಹೌದು' selected.
- DECLARATION / ಘೋಷಣೆ:** A list of four terms and conditions with checkboxes to the right, all of which are checked. A callout box points to these checkboxes with the text 'Click on declaration button'.
- Footer:** An 'E-Sign and Submit' button is located at the bottom right. A callout box points to it with the text 'Click on E – Sign and submit button'.

40. After Entering OTP

41. Click on Declaration, And click on Submit button

The screenshot displays the CDAC's e-Sign Service interface. At the top, there are logos for the Ministry of Electronics and Information Technology, Government of India, Digital India (Power to Empower), and CDAC. Below the logos, a message states: "You are currently using CDAC's e-Sign Service and have been redirected from: [\[Link\]](#)".

The main content area is titled "CDAC's e-Sign Service" and includes a "New Document Information" section. It features two radio buttons: "Aadhaar Number" (selected) and "Virtual ID". There is a "Get Virtual ID" link. Below this, there are input fields for "Aadhaar Number" and "Aadhaar OTP". A "Show to generate TOTP?" link is also present.

A blue callout box with the text "Click on Declaration Check Box" points to a checked checkbox containing the following text: "I hereby declare that I have no objection in authorizing my self with Aadhaar based authentication system and consent to providing my Aadhaar Number/Virtual ID (once and only once) for OTP (Time based one time Password) (TOTP) for Aadhaar based authentication. I understand that the OTP/TOTP I provide for authentication shall be used only for authenticating my identity through the Aadhaar Authentication system and for obtaining my e-SYC through Aadhaar e-SYC system only for the purpose of e-Signatures." Below the checkbox is a "Learn to Consent" button.

Below the declaration, a green message box states: "OTP has been sent to mobile number <[redacted]>". At the bottom of this section are "Submit" and "Cancel" buttons. A blue callout box with the text "Click on Submit Button" points to the "Submit" button.

At the very bottom, there is a note: "Kindly click 'Resend OTP' link after 5 seconds..." and a "Resend OTP" link.

42. After Submitting Aadhaar details

43. Next click on View Loan Application tab

Welcome, PRAVEEN BADAGI

Sri. Basavaraj Bommai
Honble Chief Minister
Government of Karnataka

ಕನ್ನಡ PRAVEEN BADAGI

INSURANCE

LIFE MOTOR GROUP FAMILY BENEFIT SCHEME

Show 10 entries Search:

KGID Policy Number	Risk Date	Premium Amount	Sum Assured	Status
2685938	04/05/2013	1100.00	433400.00	Verified
2989516	29/09/2018	1400.00	453600.00	Verified
Total Policy : 2		Total Premium Amount : 2500	Total SumAssured : 887000	

Showing 1 to 2 of 2 entries

Previous 1 Next

Click on Loan Application

44. Employee can view the status

The screenshot shows a web application interface for an employee to check their insurance application status. The header includes a welcome message for 'VIRESHA HIREMATHA' and identifies the user as 'Sri. Basavaraj Sommai, Hon'ble Chief Minister, Government of Karnataka'. A navigation sidebar on the left contains options like 'Home', 'Life Insurance', 'List of policies', 'Group Insurance Claims', 'Loan', 'Apply Loan', 'View Loan Application', 'Track Proposal Number(Details)', and 'Raise an Issue'. A blue callout box points to the 'View Loan Application' option with the text 'Click on View Application for Application'. The main content area features a banner for 'INSURANCE LIFE MOTOR GROUP FAMILY BENEFIT SCHEME' and a table with the following data:

Sl No.	Loan Reference Number	Name of Employees	Designation	Department	Status	Action
1	L_2023_29_11316	VIRESHA HIREMATHA	ASSISTANT DIRECTOR OF AGRICULTURE (FARM WOMEN)	KARNATAKA STATE POLICE DEPARTMENT	Submitted By the Applicant	Cancel Application

Below the table, it indicates 'Showing 1 to 1 of 1 entries' and provides 'Previous' and 'Next' navigation buttons.